



ರುಚಿಗೆ ತಕ್ಕಣ್ಣ ಉಪ್ಪು!

ತಿಂಡಿ ತಿನಿಸಿನ
ವಿಷಯಕ್ಕೆ ನಿರಂತರ
ಪ್ರಯೋಗಗಳಾಗುತ್ತಿರುವ
ಸಮಯದಲ್ಲಿ ಅಧೆಂಟಿಕ್
ಎನ್ನುವ ಮಾತು
ಟೊಳ್ಳಿನಿಸುತ್ತದೆ.
ಆಸ್ಥಾನಿಸುವ ಅನುಭವ,
ಆಹಾರ ತಯಾರಿಸುವ
ಪ್ರಕ್ರಿಯೆ ಮುಖ್ಯ
ನಮ್ಮ ಜಿಹ್ವಾನುಭವ,
ಪರಿಮಳ, ಹದ್ದ,
ಸಾಂದ್ರತೆಗೆ ಒಪ್ಪಿತವಾದರೇ
ಅದಕ್ಕಿಂತ ಅಧೆಂಟಿಕ್
ಎನಿರಬಹುದು?

ಎಷ್ಟನ್ ಕೈರಚಿ, ಅಜ್ಞಿಯ ಕೈರಚಿ, ಎಂ.ಎಸ್. ರವೆ ಇಡ್ಲಿ, ಅಧೆಂಟಿಕ್ ಹೆದರಾಬಾದಿ ಬಿಯಾರ್ನಿ, ದಾಜಿಲಿಂಗ್ ಚಹಾ, ಮೈಲಾರಿ ಸಾಗು ದೋಸೆ... ಹೀಗೆ ಉಂಟ ತಿಂಡಿಗಳ ಬಗ್ಗೆ ಗಂಟೆಗಳಿಂದ ಮಾತಾಡಿ, ಕೇಳಿರುವ ಘನ ಹೆಸರುಗಳ ಜಾಗಗಳಿಗೆ ಹೋಗಿ ಅಲ್ಲಿನ ಅನುಭವಗಳನ್ನು ದಾಖಲಿಸಿ ಅಹಾರಾಸ್ವಾದದ ಅಧಾರಿಟಿಗಳಿಂದು ಮೆರೆಯುವ ಪ್ರದ್ಯಂ ಬಾಗರುಗಳಿಗೆ, ದೋಸೆಯ ಜತೆ ಸಾಂಭಾರು ಕೊಡುವವರನ್ನು ಗಲ್ಗೇರಿಸಬೇಕೆಂದು ಫರ್ಮಾನು ನೀಡುವ ಅಹಾರಾಸ್ವಾದದ ಸರ್ವಾಧಿಕಾರಿಗಳಿಗೆ, ಕೃಷ್ಣ ಅಶೋಕ್ ಬರೆದ ‘ಮಸಾಲಾ ಲ್ಯಾಬ್’ ದ ಸ್ನೇಹ ಅಫ್ ಇಂಡಿಯನ್ ಕುಕಿಂಗ್’ ಕೃಷ್ಣ ಸವಾಲಾಗಿ ನಿಲ್ಲತ್ತದೆ. ಪ್ರತಿ ತರಕಾರಿಯ, ವ್ಯಾಂಜನದ, ಮಸಾಲೆಯ ವಿಜ್ಞಾನವನ್ನು ಡಿಡಿಸುತ್ತಾ, ನಮ್ಮ ಮನಸ್ಸುಗಳಲ್ಲಿರುವ ಪೂರ್ವಗ್ರಹಗಳನ್ನು ಮುರಿಯುವತ್ತ ಈ ಪ್ರಸ್ತರ ಕೆಲಸ ಮಾಡುತ್ತದೆ. ಅವರ ವಾದ ಇಷ್ಟೇ. ಅಧೆಂಟಿಕ್ ಎನ್ನುವುದು ಯಾವುದೂ ಇಲ್ಲ. ಸ್ಕ್ರೀಯೆ ಎನ್ನುವುದೂ ಯಾವುದೂ ಇಲ್ಲ. ಇರುವುದು ನಮ್ಮ ಜಿಹ್ವಾನುಭವ, ಆಭ್ಯಾಸಿಸುವ ಪರಿಮಳ ಮತ್ತು ಅದು ಬಿಟ್ಟುಹೋರಿರುವ ನೆನಪು ಮಾತ್ರ. ಹೀಗಾಗೆ ಮೈಸೂರು ಮಸಾಲೆ ಎನ್ನುವುದು ಉಂಟಿಗೆ ಸಲ್ಲಿಂಗೆ ಕಾದ ಮರ್ಯಾದೆಯಲ್ಲ. ಅದು ಹೆಸರು ಮಾತ್ರ ಪ್ರಸಾರಾಗ ವಾಕೀ ಶ್ರೀಕೃಷ್ಣ ಮಿಶಾಯಿಂಗಾಗಿಯವರು ಮೈಸೂರ್‌ಹಾ ಎನ್ನುವ ಅಪಭ್ರಂಶವನ್ನು ತೋಗಲೇ ಮಾಡಿದ್ದಾರೆ. ರತ್ನಾಮಿ ಶೇಂಬ್ರ ತಯಾರಿಸುವ ಹಳದಿರಾಮ್ ನಾಗಪುರದ ಅಂಗಡಿ. ಹೆದರಾಬಾದಿನಲ್ಲಿರುವ ಕರಾಚಿ ಬೆಳಕರಿಗೂ ಪಾಕಿಸ್ತಾನದ ಕರಾಚಿಗೂ ಇರುವ ಸಂಬಂಧ ಹುಡುಕಿ ಹೋಗುವುದರಲ್ಲಿ ಕಳೆವ ಸಮಯಕ್ಕೆ ಎಪ್ಪು ಖಾದ್ಯಗಳನ್ನು ಅರಗಿಸಿಕೊಳ್ಳಬಹುದೋ ಗೊತ್ತಿಲ್ಲ.

ವಿಜ್ಞಾನ ಎಲ್ಲ ರೀತಿಯ ಸಾಂಸ್ಕೃತಿಕ ಮೂಲಭೂತವಾದವನ್ನು ಅಳಿಸಿಹಾಕತ್ತದೆ ಎನ್ನುವುದಕ್ಕೆ ನಮ್ಮ ಪ್ರೀತಿಯ ಬಿಡಿವೀರ್ ಸ್ವಾಮಿ ಬರೆದ ‘ನಮ್ಮ ಹೋಟೆಯೆಲ್ಲಂದು ದಕ್ಕಿಣ ಅಮೆರಿಕಾ’ ಒಂದು ಪ್ರತೀಕವಾಗಿ ನಮ್ಮ ನಡುವೆ ಇದೆ. ಹೀಗಾಗೆ ನಾವು ನಮ್ಮದಾಗಿಸಿಕೊಂಡಿರುವ